

ಕನ್ನಡ ಹಾಗೂ ರಷ್ಯನ್ ಕಾದಂಬರಿಗಳಲ್ಲಿ ಸಾಮಾಜಿಕ ಬದಲಾವಣೆಯ ಸ್ವರೂಪ

(ಕುವೆಂಪು, ಶಿವರಾಮ ಕಾರಂತ ಹಾಗೂ ಊರ್ಲಾಸ್ತಾಯ್ ಕಾದಂಬರಿಗಳನ್ನು ಅನುಲಕ್ಷಿಸಿ)

ಶ್ರೀತ.ಜೆ

ಶ್ರೀತ.ಜೆ
ಸಂಶೋಧನಾ ವಿದ್ಯಾರ್ಥಿನಿ
ಕನ್ನಡ ಅಧ್ಯಯನ ಕೇಂದ್ರ
ಬೆಂಗಳೂರು ವಿಶ್ವವಿದ್ಯಾಲಯ
ಬೆಂಗಳೂರು-೫೬೦೦೫೬

೧೯ನೇ ಶತಮಾನವು ಕನ್ನಡ ಹಾಗೂ ರಷ್ಯನ್ ಸಮಾಜದಲ್ಲಿ ಹೊಸ ಪರಿವರ್ತನೆಯನ್ನು ತಂದಂತಹ ಕಾಲವಾಗಿದೆ. ಕನ್ನಡ ಸಂದರ್ಭದಲ್ಲಿ ಪರಂಪರೆ, ಜಾತಿಪದ್ಧತಿ, ಪೊಂದುತ್ತಿರುವ ಪದ್ಧತಿ, ಇಂದ್ರಿಣಿ ಶಿಕ್ಷಣದ ಮೂಲಕ ವ್ಯಕ್ತಿಯಲ್ಲಿ ವ್ಯಾಚಾರಿಕ ಅರಿವು ಉಂಟಾಗಿ ತಮ್ಮ ಪರಿಸರದಲ್ಲಿ ನಡೆಯುತ್ತಿದ್ದಂತಹ ಸಾಮಾಜಿಕ ಸಮಸ್ಯೆಗಳ ವಿರುದ್ಧ ಪ್ರಶ್ನೆ ಮಾಡುವ ಮನೋಭಾವನೆಯು ಬೆಳೆಯುತ್ತದೆ. ಸಾಹಿತ್ಯ ಪ್ರಕಾರಗಳಲ್ಲಿ ಒಂದಾದ ಕಾದಂಬರಿಯು ಸಾಮಾಜಿಕ ತುಡಿತಗಳನ್ನು ಜಂಜಸುವಲ್ಲಿ ತೋಡಿತು. ಬಂಗಾಳ ಕಾದಂಬರಿಯಲ್ಲಿ ಉಂಟಾದ ಆಧುನಿಕತೆಯ ಪ್ರಭಾವವು ಕನ್ನಡದಲ್ಲಿ ಪರಿಣಾಮಕಾರಿಯಾಗಿ ಮತ್ತು ಸಾಮಾಜಿಕ ಬದುಕಿನ ಕ್ರಮದ ಮೇಲೂ ಪ್ರಭಾವಜಿರಿತು. ಸಾಮಾಜಿಕ ಸಮಸ್ಯೆಗಳಾದ ಬಾಲ್ಯವಿವಾಹ, ವಿಧವಾ ವಿವಾಹ, ಮನರ್ಹ ವಿವಾಹ, ಸೆತಿಪದ್ಧತಿ, ಸ್ತ್ರೀ ಶಿಕ್ಷಣ, ಜಾತಿಪದ್ಧತಿ, ಉಂಗರ್ಮಾನ್ಯ ವ್ಯವಸ್ಥೆ, ಪರಂಪರೆ, ಧರ್ಮ, ಹಿಂಗ ಪರಾಂಪರಗತವಾಗಿ ಒಟ್ಟಿಗೊಂಡು ಬಂದಂತಹ ಮೌಲ್ಯಗಳನ್ನು ಪ್ರಶ್ನೆ ಮಾಡುವುದಂತಹ ಮನಸ್ಸಿತಿಯು ವ್ಯಕ್ತಿಯಲ್ಲಿ ಮೂಡಿಬಂದದ್ದು ಆಧುನಿಕತೆಯ ಫಲ. ಈ ಆಧುನಿಕತೆಯು ನಮ್ಮ ಕನ್ನಡ ಸಂದರ್ಭದಲ್ಲಿ ಉಂಟಾದುದು ಜ್ಞಾನಾರ್ಥಕ ಆಂದ್ರ ಶಿಕ್ಷಣ ಪದ್ಧತಿಯಿಂದ. ಇದೇ ರೀತಿಯಲ್ಲಿ ರಷ್ಯನ್ ಸಂದರ್ಭದಲ್ಲಿ ನಿರಂಕುಶ ಪ್ರಭುತ್ವ, ಜಮಿನ್‌ನಾರರ ಶೋಷಣೆ, ಧರ್ಮದ ಹೆಸರಿನಲ್ಲಿ ನಡೆಯುತ್ತಿದ್ದಂತಹ ಮೌರ್ಯತೆ ಇವುಗಳ ವಿರುದ್ಧ ಜನ ಕ್ರಾಂತಿಯನ್ನು ನಡೆಸಿದರು. ಯೂರೋಪಿನ ಕ್ರೈಸ್ತಾರ್ಥಕರಣದಿಂದ ಕಾಮಿಕರ ಮೇಲೆ ನಡೆಯುತ್ತಿದ್ದಂತಹ ಶೋಷಣೆಯು ಹೆಚ್ಚಾಗಿ ಇದರಿಂದ ಜಡುಗಳಿಗೆ ಹೋರಾಟವನ್ನು ನಡೆಸಿದರು. ಇದರ ಪ್ರಭಾವವು ರಷ್ಯನ್

ಸಮಾಜದಲ್ಲಿ ಉಂಟಾಯಿತು. ಅಲ್ಲದೇ ಸಮಾಜದಲ್ಲಿ ಸಮಾಜವಾದ ಮತ್ತು ಸಮಾಜವಾದ ರೂಪಗೊಳ್ಳಲು ಸಹ ಕಾರಣವಾಯಿತು. ೧೭ ಶತಮಾನದಲ್ಲಿ ನೈರೋದಯ ಸಾಹಿತ್ಯದಲ್ಲಿ ಕುವೆಂಪು, ಶಿವರಾಮ ಕಾರಂತಹಾಗೂ ಬಾಲ್ಸಾಷ್ಯೋರವರು ತಮ್ಮ ಬರವಣಿಗೆಯಲ್ಲ ಸಾಮಾಜಿಕ ಪರಿವರ್ತನೆಯ ವಿಚಾರಗಳನ್ನು ವಾಸ್ತವತೆಯ ನೆಲೆಯಲ್ಲ ಜಿಂಜಿಸಿದರು. ತಮ್ಮ ಬರವಣಿಗೆಯಲ್ಲ ಆಧ್ಯಾತ್ಮಿಕತೆ, ನಿಸಗಾರಾಥನೆ, ರಾಷ್ಟ್ರೀಯತೆ, ಆದರ್ಥ ಪರವಾದ, ವಾಸ್ತವತೆಯ ವಿಚಾರಗಳನ್ನು ಹೇಳುವುದರ ಜೊತೆಗೆ ಜಾತಿಪದ್ಧತಿ, ಜಂತಪದ್ಧತಿ, ಮತಾಂತರ, ಮರೋಹಿತಶಾಹಿ, ನಿರಂಕುಶ ಆಡಳಿತ, ಮೂರ್ಖನಂಜಕೆ, ಪರಂಪರೆಯ ವಿಚಾರಗಳನ್ನು ಪ್ರಶ್ನಿಸುವಂತಹ ಆಧುನಿಕ ಪರಿವರ್ತನೆಯ ನಿಟ್ಟನಲ್ಲ ತೊಡಗಿದರು. ಕೆಲವೊಮ್ಮೆ ಸಾಮಾಜಿಕ ಬದಲಾವಣೆಯು ಏಕಾಹಿಕ ಪರಿವರ್ತನೆಗೊಳ್ಳುವುದಿಲ್ಲ. ಆದರೆ ಜನರಲ್ಲಿ ಜಾಗ್ರೂತಿಯ ತಿಳುವಳಕೆಯನ್ನು ಮೂಡಿಸುವಲ್ಲ ಸಾಧ್ಯವಾಗುತ್ತದೆ. ಆದುದರಿಂದ ನೈರೋದಯ ಸಂದರ್ಭದ ಬರಹಗಾರರ ಕಾದಂಬರಿಯು ಒಂದು ಸಂಪರ್ಕ ಸಾಧನವಾಯಿತು.

ಸಾಮಾಜಿಕ ಬದಲಾವಣೆಗೆ ಕನ್ನಡ ಹಾಗೂ ರಷ್ಯನ್ ಕಾದಂಬರಿಗಳ ಕೊಡುಗೆಯ ಬಗೆಗೆ ಜೆಜಿನುವಾಗ ಆಯ್ದಿ ಮಾಡಿಕೊಂಡಂತಹ ಸಂದರ್ಭವೆಂದರೆ ನೈರೋದಯದ ಸಾಹಿತ್ಯ. ಮೊದಲನೇಯದಾಗಿ ಕನ್ನಡ ಬರಹಗಾರರಾದ ಕುವೆಂಪು ಮತ್ತು ಶಿವರಾಮ ಕಾರಂತರ ಕಾದಂಬರಿಗಳನ್ನು ತೊಲನಿಕವಾಗಿ ಜೆಜಿನುವುದರ ಜೊತೆಗೆ ಈ ಕಾದಂಬರಿಗಳು ಸಾಮಾಜಿಕ ಬದಲಾವಣೆಗೆ ನೀಡಿದ ಕೊಡುಗೆಯನ್ನು ಗುರುತಿಸಲಾಗುತ್ತದೆ. ಕುವೆಂಪು ಕನ್ನಡ ಸಾಹಿತ್ಯದಲ್ಲಿ ಕವನ, ಸಣ್ಣಕಥೆ, ಕಾದಂಬರಿ, ನಾಟಕ, ವಿಮರ್ಶೆ, ಪ್ರಬಂಧ, ಆತ್ಮಜರಿತೆ, ಘೋಷಾರಿಕ ಲೇಖನ ಮುಂತಾಹ ಸಾಹಿತ್ಯ ಪ್ರಕಾರಗಳಲ್ಲಿ ತಮ್ಮ ಜಿಂತನಾ ಕ್ರಮಗಳನ್ನು ವ್ಯಕ್ತಪಡಿಸಿದ್ದಾರೆ. ಜೆ.ಎನ್.ಶಿವರುದ್ರಪ್ಪನವರು ಹೇಳುವಂತೆ "ಸಾಹಿತ್ಯವು ನಿಂತ ನಿರಲ್ಲ, ನಿತ್ಯವೂ ಹರಿಯುವ ಜಿವ ನದಿಯಂತೆ ಅದು ಕಾಲ ಕಾಲಕವಾಗಿ ನಡೆಯುವ ಬದಲಾವಣೆಗೆ ಅನುಗುಣವಾಗಿ ತನ್ನ ಗತಿಯನ್ನು ಗಮನವನ್ನು ಬದಲಾಯಿಸುತ್ತಾ ಹರಿಯುತ್ತಿರುತ್ತದೆ. ಸಾಹಿತ್ಯ ಎಂದೂ ಶೂನ್ಯದಿಂದ ಉಧ್ಭವಿಸುವುದಿಲ್ಲ. ಅದು ಸಾಹಿತ್ಯ ನಿರಂತರವಾದ ಒಳಗಿನ ಮತ್ತು ಹೊರಗಿನ ಬದುಕಿನ ನಿಕಷಗಳಿಂದ ನಿರಂತರ ಅಭಿವೃತ್ತಿಯನ್ನು ಪಡೆದುಕೊಳ್ಳುವ ಒಂದು ಸಹಜ ಕ್ರಿಯೆ".¹ ಹೀಗೆ ೧೯ನೇ ಶತಮಾನದ ನೈರೋದಯ ಸಾಹಿತ್ಯದ ಕಾಲಪಟ್ಟಿದಲ್ಲ ಕಾದಂಬರಿಯು ಪಾಶ್ಚಾತ್ಯಕೆ ಪ್ರಭಾವಕ್ಕೆ ಒಳಗಾಗಿದ್ದಿಲ್ಲದೇ, ಕನ್ನಡ ಸಾಹಿತ್ಯವು ವ್ಯವಸ್ಥೆಯ ಬದಲಾವಣೆಗಾಗಿ ಅಂದೋಲನವನ್ನು ನಡೆಸಿತು. ಇದನ್ನು ಜೆಕುವಳಯೆಂದು ಸಹ ಕರೆಯುತ್ತೇವೆ. ವಣಾಂವ್ಯವಸ್ಥೆ ಮತ್ತು ಜಾತಿಪದ್ಧತಿ, ಮೌರ್ಯತೆ,

¹ಸಾಹಿತ್ಯ ನೋಟ: ಡಿ.ನಾಗಣ್ಯ, ಗನೇ ಮುದ್ರಣ ೨೦೦೫, ತಲಗವಾಡಿ ಪ್ರಕಾಶನ ಮೃತ್ಯುರೂ, ಹುಟ್ಟ ಸಂಖ್ಯೆ ೬೪.

ಮರೋಹಿತಶಾಹಿ, ಶೋಂಷಣೆಯ ವಿರುದ್ಧ ಕುವೆಂಪುರವರು ತಮ್ಮ ಬರಹಗಳಲ್ಲಿ ಜನರಲ್ ಜಾಗೃತಿಯನ್ನು ಉಂಟುಮಾಡುವ ನಿಲುವುಗಳನ್ನು ಗುರುತಿಸುತ್ತೇಂದೆ. ಹಕ್ಕೆಯ ಸಂಪ್ರದಾಯ ನಿಲುವುಗಳನ್ನು ಒಟ್ಟು ಹೊಸ ಕಾಲಮಾನಕ್ಕೆ ಅನುಗುಣವಾಗಿ ಬದಲಾಗುವ ಎಜ್ಜರಿಕೆ, ಸ್ವಾತಂತ್ರ್ಯ, ಸಮಾನತೆಯ ವ್ಯಕ್ತಿಯ ಜೀವನದಲ್ಲಿ ಪ್ರಮುಖವಾಗಿರುತ್ತದೆ. ಯುವಜನತೆಯಲ್ಲ ಜಾಗೃತ ಮನೋಭಾವವನ್ನು ಮೂಡಿಸುವಂತಹ ರೀತಿಯಲ್ಲ ಕಂಡುಬರುತ್ತದೆ.

ನವೋದಯದ ಸಂದರ್ಭದಲ್ಲಿ ಕುವೆಂಪುರವರು ರಚಿಸಿದ "ಕಾನೂರು ಹೆಗ್ಡಡತಿ" ಕಾದಂಬರಿಯನ್ನು ಚೆಚ್ಚಿಸಲು ಆಯ್ದು ಮಾಡಿಕೊಂಡಾಗ ಈ ಕೃತಿಯಲ್ಲ ಮಲೆನಾಡಿನ ನಿಸರ್ಗದ ವಣಣನೆ, ಜನಜಿವನ ಹಾಗೂ ಸಂಸ್ಕೃತಿಯ ಜಿತ್ತಣ, ನಾಮಾಜಿಕ ಕಾಳಜಿಯು ಒಳಗೊಂಡಿದೆ. "ಕಾನೂರು ಹೆಗ್ಡಡತಿ"ಯು ಪ್ರಾದೇಶಿಕತೆ ಮತ್ತು ನಾಮಾಜಿಕ ಸಮಸ್ಯೆಗಳನ್ನು ಕುರಿತಾದ್ವಾಗಿದೆ. ಕುಟುಂಬ ವಿಷಯನೆ, ವಸಾಹತುಶಾಹಿ ಪ್ರಭಾವ, ಆಧುನಿಕತೆ ಕುರುಹುಗಳು, ಇಂಗ್ಲಿಷ್ ಶಿಕ್ಷಣ, ಮರೋಹಿತಶಾಹಿ, ಜಮಿನ್‌ನಾರಿ ಪದ್ಧತಿ, ಜಾತಿಪದ್ಧತಿಯ ನಾಮಾಜಿಕ ಸಂಗತಿಗಳನ್ನು ವ್ಯಕ್ತಪಡಿಸುವುದರ ಜೊತೆಗೆ ತಮ್ಮ ಕೃತಿಯಲ್ಲ ನಾಮಾಜಿಕ ಬದಲಾವಣೆಯನ್ನು ಕಾದಂಬರಿಯ ಹೂವಯ್ಯನ ಹಾತ್ತದ ಮೂಲಕ ತರುತ್ತಾರೆ. ಕಾನೂರಿನಲ್ಲಿರುವ ಪರಂಪರಾನುಗತವಾಗಿ ಅನುಸರಿಸಿಕೊಂಡು ಬಂದಂತಹ ಮೌರ್ಯಗಳನ್ನು ಹೂವಯ್ಯನು ತನ್ನ ವ್ಯಜಾರಿಕತೆಯ ಅರಿವಿನಿಂದ ಪ್ರಶ್ನಿಸುತ್ತಾನೆ. ಕಾನೂರಿನ ವೆಂಕಟ್ಯಯ್ ಜೋಯಿಸರು ಧರ್ಮದ ಪ್ರತಿನಿಧಿಯಂತೆ ಜನರನ್ನು ಮತ್ತಪ್ಪು ಮೌರ್ಯಕ್ಕೆ ಒಳಗೆ ಮಾಡುತ್ತಿದ್ದಂತಹ ಹೂವಯ್ಯನು ಇವರನ್ನು ಪ್ರಶ್ನಿಸುತ್ತಾನೆ. ಇದರಿಂದ ಜೋಯಿಸರು ಕುಟಿತರಾಗಿ ಚಂದ್ರಯ್ಗೌಡನ ಬಳ ಹೀಗೆ ಹೇಳುವರು "ನಾನು ಹೇಳಿದ್ದೆ ನಿನೆ ಮೊದಲೇ, ಈಗಿನ ವಿದ್ಯಾಭ್ಯಾಸ ಹುಡುಗರನ್ನು ಹಾಳು ಮಾಡಿ ಬಡುತ್ತದೆ ಎಂದು. ದೇವರು ದಿಂಡರು ಭಕ್ತಿಗಿತ್ತಿ ಎಲ್ಲ ನಿನಾರಮ! ಜೊತೆಗೆ ನೂರಾರು ಹವ್ಯಾಸಗಳನ್ನು ಬೇರೆ ಕಲತು ಬಡುತ್ತಾರೆ. ನಿನ್ನ ಮನೆ, ಜಮಿನು ಉಳಯಬೇಕಾದರೆ ಅವರ ಓದು ನಿಲ್ಲಿಸಿ, ಮದುವೆಗಿಡುವೆ ಮಾಡಿ ಕೆಲಸಕ್ಕೆ ಹಕ್ಕು. ಸಂಸಾರ ತಲೆಗೆ ತಾಗಿದರೆ ಆಗ ಬುದ್ಧಿ ಬರುತ್ತದೆ."² ಎಂದು ಸಂಭಾಷಣೆ ಮಾಡುವರು. ವಸಾಹತುಶಾಹಿಯ ಆಧುನಿಕತೆಯ ಪರಿಣಾಮವಾಗಿ ದೊರೆತ ಇಂಗ್ಲಿಷ್ ಶಿಕ್ಷಣ ಪದ್ಧತಿಯಂದ ಕಲಕೆಯನ್ನು ಹಡೆದ ಹೂವಯ್ಯನು ಹೆಚ್ಚು ವಿದ್ಯಾವಂತನಾದಂತೆ ವ್ಯಜಾರಿಕತೆಯ ಪ್ರಜ್ಞೆಯು ಮಾಡುತ್ತದೆ. ಸರಿ ತಪ್ಪಗಳ ಅಲೋಚನೆಯು ಮನಸ್ಸಿನಲ್ಲಿ ಉಂಟಾಗುತ್ತದೆ. ಶಿಕ್ಷಣವು ಎಷ್ಟರೆ ಮಟ್ಟಗೆ ಹೂವಯ್ಯನಲ್ಲ ಪರಿಣಾಮ

²ಕಾನೂರು ಹೆಗ್ಡಡತಿ: ಕುವೆಂಪು, ಗಿಳಿನೇ ಮುದ್ರಣ ೨೦೦೪, ಉದಯರವ ಪ್ರಕಾಶನ ಮ್ಯಾಸ್ಟರ್, ಮಟ ಸಂಖ್ಯೆ ೫೨.

ಜರ್ನಲಿನ ಪ್ರಾಂತೀಯ ಸಂಕ್ಷಿಪ್ತಗಳಿಗೆ ದ್ವೀಪುಗಳ ವಿಭಾಗದಲ್ಲಿ ಅವುಗಳ ಪರಿಹಾರಕ್ಕೆ ತಾತ್ಕಾಲಿಕೀಯಂದೆ ಉತ್ತರ ಎಂಬಣಿಗೆ ಮಣಿಗೆ ತಿಳಿವಳಕೆಯನ್ನು ಪಡೆಯುತ್ತಾನೆ.

ದೇವರ ಹೆಸರಿನಲ್ಲಿ ಉಳಿರಿನ ಜನರನ್ನು ಹೆದರಿಸಿ ಆದಷ್ಟು ಭಯದಲ್ಲಿರಿಸುವುದು ಜೋಂಯಿಸರಿಗೆ ಹೆಚ್ಚಿನ ಲಾಭದಾಯಕವಾಗಿತ್ತು. ಜನರು ಮೌರ್ಯಕ್ಕೆ ಒಳಗಾದಷ್ಟು ಮರೊಂಹಿತಶಾಹಿಗೆ ಅನುಕೂಲವಾಗಿತ್ತು. ಒಮ್ಮೆ ಜೋಂಯಿಸರು ಮತ್ತು ಚಂದ್ರಯುಗೊಡರ ಮಾತಿನ ನಡುವೆ ಹಣದ ವ್ಯವಹಾರದ ಬಗ್ಗೆ ಮಾತನಾಡುವಾಗ "ದೇವರ ಲೆಕ್ಕವನ್ನು ನನ್ನ ಲೆಕ್ಕಕ್ಕೆ ಯಾಕೆ ಸೇರಿಸುವುದು? ಹಾಗೆ ಮಾಡುವುದರಲ್ಲ ನಿನಗೂ ಅನಿಷ್ಟವಿದೆ. ಹಾತೆ ಬೇರೆ ಬೇರೆಯಾಗಿದ್ದರೆ ವಾಸಿ" ಎಂದು ಹೇಳುವರು. ಈ ಜೋಂಯಿಸರು ವಯಸ್ಸಿನಲ್ಲಿ ಜಿಕ್ಕವರಾದರೂ ಭ್ರಾಹ್ಮಣನು ಶೂದ್ರನನ್ನು ಬಹುವಚನದಲ್ಲಿ ಮಾತಾಡಿಸುವುದು ಶಾಪಕ್ಕೆ ಸಮಾನವೆಂದೂ, ಖಕವಚನದಲ್ಲಿ ಮಾತಾಡಿಸುವುದು ಅನುಗ್ರಹಕ್ಕೆ ಸಮಾನವೆಂದೂ ಭಾವಿಸಿ ಅವನು, ನಿಂತು ಎಂದು ಸಂಖೋಧಿಸುತ್ತಿದ್ದರು".³ ಎಲ್ಲ ತತ್ವಸಮುದಾಯದವರನ್ನು ತಮ್ಮ ಜೊಕ್ಕಣಿನೊಳಗಿರಿಸುವುದು ಇವರ ಹುನ್ನಾರವಾಗಿತ್ತು. ಎಲ್ಲ ಹೂವಯ್ಯನ ಶಿಕ್ಷಣದ ಜಾಗ್ರತ್ತಿಗೆ ಸಿಲುಕಿ ಎಲ್ಲವು ತನ್ನ ಕೈಮಿಲಿ ಹೋಗುವುದು ಎಂಬ ಆತಂಕದಿಂದ ಎಲ್ಲದರ ಮೇಲೂ ಧಾರ್ಮಿಕತೆಯ ಅಂಶವನ್ನು ಜಿಂಜಸುವರು. ತಮ್ಮ ವ್ಯಾಪಾರಕ್ಕೆ ಮೂಲವಾಗಿದ್ದ ಹಳ್ಳಗರ ಮೌರ್ಯವನ್ನು ನಿವಾರಿಸಲು ಹೂವಯ್ಯನು ಮಾಡುತ್ತಿದ್ದಂತಹ ಸಂದರ್ಭಗಳನ್ನು ಗಮನಿಸಿ ಒಮ್ಮೆ ಜೋಂಯಿಸರು ನೇರವಾಗಿ ಹೂವಯ್ಯನೊಂದಿಗೆ "ಹೂವಯ್ಯಾ, ನಿನಗೆ ಈ ಬುದ್ಧಿ ಒಳ್ಳೆಯದಲ್ಲ. ಹಿಂದಿನಿಂದ ನಡೆದುಬಂದ ಆಜಾರ, ದೇವರು, ವೇದ, ಶಾಸ್ತ್ರಗಳನ್ನೇಲ್ಲ ಅಲ್ಲಗಳಿಯವ ನಿನಗೆ ಕೇಳು ತಪ್ಪಿದಲ್ಲ" ಎನ್ನಬರು. ಹೂವಯ್ಯನೂ ಇವರ ಮಾತಿಗೆ ಪ್ರತ್ಯುತ್ತರವಾಗಿ 'ನಿಂತು ತಿಂದವರೆದೆಂದುಕೊಂಡು ಹಳ್ಳಯವರಿಗೆ ಮೌರ್ಯವನ್ನೇ ಉಪದೇಶಮಾಡಿ, ನಿಮಿತ್ತ ಹೇಳುವುದು, ವಿಭೂತಿ ಕೊಡುವುದು, ಸತ್ಯನಾರಾಯಣ ಪ್ರತ ಮಾಡಿಸುವುದು, ದೆವ್ಷ ಪಿಶಾಚಿಗಳಿಗೆ ಬಲಕೊಡುವುದು, ಇದರಿಂದ ಹೊಟ್ಟಿ ಹೊರೆದುಕೊಳ್ಳತ್ತಿದ್ದಿರಿ, ಪ್ರಾಂಕು ತಗುಲ ಬೆಂಬು ನೋವಾಗಿದ್ದರೆ ಜೀಷಿತಿ ಮಾಡಿ ಎಂದು ಹೇಳುವ ಬದಲು ಬೂದಿ ಕುಂಕುಮ ಹಳ್ಳಿ, ಮಂತ್ರ ಹಾಕಿಸಿ ಎಂದು ಹೇಳುತ್ತಿದ್ದಿರಲ್ಲಾ! ಇದು ಯಾವ ತತ್ತ್ವ ಶಾಸ್ತ್ರದಲ್ಲ ಹೇಳದೆ? ಹಾಗೆ ಹೇಳಬೇಕು ಗ್ರಂಥಗಳದ್ದರೆ ಅವು ಮನ್ಮಣಿಗೆ ಯೋಂಗ್ಯಾವಾದುವೆ? ನಿಮ್ಮ ಬೋಧನೆಯಿಂದು ಎಷ್ಟು ಜನರು ರೋಗಕ್ಕೆ ಸರಿಯಾಗಿ ಮದ್ದಮಾಡದೆ, ಬರಿಯ ಬೂದಿ ವಿಭೂತಿಗಳನ್ನೇ ಹಳ್ಳಿಕೊಂಡು ಪ್ರಾಣ ಕೆಳೆದುಕೊಳ್ಳತ್ತಿದ್ದಾರೆ"⁴ ಎಂದು ನೇರವಾಗಿ ಮಾತನಾಡುವನು. ಹೀಗೆ ಕುವೆಂಪುರವರು ತಮ್ಮ ಕಾದಂಬರಿಯಲ್ಲ ವೈಚಾರಿಕತೆಯ ಪ್ರಜ್ಞಿಯನ್ನು ಕಾದಂಬರಿಯ ಪಾತ್ರದ ಮೂಲಕ ವೃಕ್ಷಪಡಿಸಿದ್ದಾರೆ.

³ಕಾನೂರು ಹೆಗ್ಗಡಿ: ಕುವೆಂಪು, ಗಿಂನೇ ಮುದ್ರಣ ೨೦೦೪, ಉದಯರವ ಪ್ರಕಾಶನ ಮೃಸಾರು, ಮಟ ಸಂಖ್ಯೆ ೪೫.

⁴ಕಾನೂರು ಹೆಗ್ಗಡಿ: ಕುವೆಂಪು, ಗಿಂನೇ ಮುದ್ರಣ ೨೦೦೪, ಉದಯರವ ಪ್ರಕಾಶನ ಮೃಸಾರು, ಮಟ ಸಂಖ್ಯೆ ೧೦೪.

ಕಾದಂಬರಿಕಾರರಿಗೆ ನಿಸರ್ಗ ಮತ್ತು ಮನುಷ್ಯನ ಸಂಬಂಧಗಳು ಎಷ್ಟು ಮುಖ್ಯವಾಗಿರುತ್ತದೋ ಹಾಗೆ ಸಾಮಾಜಿಕ ಬದಲಾವಣೆಯೂ ಅವಶ್ಯಕವಾಗಿರುವುದು ಇವರ ಬರಹಗಳಲ್ಲ ಕಾಣಸಿಗುತ್ತದೆ.

ನವೋದಯದ ಸಂದರ್ಭದಲ್ಲಿ ಮತ್ತೊಬ್ಬ ಬರಹಗಾರರಾದ ಶಿವರಾಮ ಕಾರಂತರ "ಜೋಮನ ದುಡಿ" ಕಾದಂಬರಿಯನ್ನು ಸಾಮಾಜಿಕ ಬದಲಾವಣೆಯ ಹಿನ್ನಲೆಯಲ್ಲಿ ಗಮನಿಸಿದಾಗ ಕಾದಂಬರಿಯಲ್ಲಿ ಬಡತನ ಮತ್ತು ಜಾತಿಪದ್ಧತಿಯು ಸಾಮಾಜಿಕ ಸಮಸ್ಯೆಯ ಕೇಂದ್ರಿಕಿತವಾಗಿರುವುದು ಕಂಡುಬರುತ್ತದೆ. 'ಹೋಲೆಯರಿಗೆ ಉಳಿಮೆ ಮಾಡುವ ಹಕ್ಕಿಲ್' ಎಂಬಂತಹ ಸಾಂಪ್ರದಾಯಿಕ ನಂಜಕೆಯನ್ನು ಮುಂದುವರಿಸಿಕೊಂಡು ಬಂದಂತಹ ಸಂಕಷ್ಟಯ್ಯ ಧಣಿಯ ತಾಯಿ ಜೋಮನಿಗೆ ಭೂಮಿಯನ್ನು ಗೇಣಿಗೆ ಕೊಡಲು ನಿರಾಕರಿಸುತ್ತಾರೆ. ಜೋಮನು ಹೋಲೆಯನಾಗಿದ್ದು, ಮೂಲಭೂತ ಸೌಕಾರ್ಯಗಳಿಂದ ಪರಿಷಿತನಾಗಿರುತ್ತಾನೆ. ಈತನಿಗೆ ಭೂಮಿಯ ಉಳಿಮೆ ಮಾಡುವ ಇಚ್ಛೆಯರುತ್ತದೆ. ಆದರೆ ಅದಕ್ಕೆ ತೊಡಕುಗಳು ಉಂಟಾಗಿ ಅವನ ಆಸೆ ಕನನಾಗಿ ಉಳಿಯತ್ತದೆ. ಜೋಮನು ಎಲ್ಲಾ ನೋಡಿಗೂ ದುಡಿಯೆಂಬುದು ಸಾಂಕೇತವಾಗಿದೆ. ಧಣಿಯು ಜೋಮನ ಉಳಿಮೆಯನ್ನು ವಿಷಯವನ್ನು ತಿಳಿದಾಗ ಹೋಲೆಯ ಬೇಸಾಯಗಾರನಾಗುವುದೇ ಎಂದು ಯೋಜಿಸಿ ನಂತರ ತನ್ನಿಲ್ಲಯ ಬಂಜರು ಭೂಮಿಯನ್ನು ಕೊಡುವ ಯೋಜನೆ ಮಾಡುವುದು ಸಾಮಾಜಿಕ ಬದಲಾವಣೆಯ ಲಕ್ಷಣವಾಗಿದ್ದರೂ, ಈತನ ತಾಯಿ ಜಮಿನ್ನಾರಿ ಶೋಷಣೆಯನ್ನು ಮುಂದುವರೆಸುವ ಮನಸ್ಥಿತಿಯನ್ನು ಕಾಣಲಾಗುತ್ತದೆ. ಜೋಮನ ಮಗಳಾದ ಬೀಳ್ಯಿಯು ತಂದೆಯ ಮನಸ್ಥಿತಿಯನ್ನು ಅರಿತು ಹಿಂಗೆ ಹೇಳುತ್ತಾಳೆ "ಅಪ್ಪಾ ನಾವು ನಮ್ಮ ಯೋಗ್ಯತೆಗೂ ಮೀರಿ ಆಸೆ ಮಾಡಿದರೆ ನಡೆದಿಂತೆ? ಬೇಸಾಯ ಮಾಡಬೇಕಾದರೆ ಬ್ರಾಹ್ಮಣರಾಗಿಯೋ, ಗೌಡರಾಗಿಯೋ, ಹುಟ್ಟಬೇಡವೇ? ಹಾಜಾದ ಹೋಲೆಯರಾಗಿ ಹುಟ್ಟಿ ಬೇಸಾಯ ಮಾಡಬೇಕು ಅಂದರೆ ಆಗುತ್ತದೆಯೇ? ಧಣಿಗಳಾದರೂ ಏನು ಮಾಡುತ್ತಾರೆ".⁵ ಎಂದು ಸಮಾಧಾನಪಡಿಸುವಳಿ. ವಸಾಹತುಶಾಹಿಯ ಪರಿಣಾಮವಾಗಿ ಅಧುಸಿಕತೆಯ ಸಂದರ್ಭದಲ್ಲಿ ಮತಾಂತರದ ಪ್ರಕ್ರಿಯೆಯು ನವೋದಯ ಸಂದರ್ಭದಲ್ಲಿ ನಡೆಯುತ್ತಿತ್ತು. ಜೋಮನ ಮಗ ಗುರುವನು ತೃಕ್ಷಿಯನ್ನು ಹುಡುಗಿಯನ್ನು ತ್ವಿಳಿಸಿ, ಮದುವೆಯಾಗಿ ಭೂಮಿಯ ಮೇಲನ ಉಳಿಮೆಯ ಆಸೆಯಿಂದ ಮತಾಂತರನಾಗಿ ತನಗೆ ಬೀಕಾದ ಪ್ರೇ ಬದುಕನ್ನು ಆಯ್ದು ಮಾಡಿಕೊಳ್ಳುವನು. ಜೋಮನು ಮಾತ್ರ ಧರ್ಮ, ದೇವರು ಎಂಬ ಪರಂಪರೆಯ ಸಾಂಪ್ರದಾಯಕ್ಕೆ ಸಿಲುಕಿ ಮತಾಂತರಗೊಳ್ಳಲು ಹೆದರುವನು. "ಜೋಮ, ಮೀನೆ ಹಣ್ಣಾಗುವ ತನಕ ನಂಬಿದುದು, ಈಗ ಸಾಯುವ ಮೂರು ದಿನಕ್ಕೆ ಮುಂಜೆ, ನನ್ನನ್ನು ಒಟ್ಟು ಹಾಡಿಯ ಹಂದೆ,

⁵ ಜೋಮನ ದುಡಿ: ಡಾ. ಶಿವರಾಮ ಕಾರಂತ, ಮರು ಮುದ್ರಣ ೨೦೦೮, ಸಪ್ತ ಬುಕ್ ಹೌಸ್ ಬೆಂಗಳೂರು, ಪುಟ ಸಂಖ್ಯೆ ೪೪.

ఓడుత్తాయ?"⁶ ఎందు కేళసిదంతాగి నుమ్మనాగువను. కుటుంబ బడతనద నోఱు ఒందు కడెయాదరే, జోఎమన కుటుంబదవరన్న మనుష్య వగందవర కాగే గమనిసద ఒందు సందభ్యచవన్న కాణబహుదు. జోఎమన మత్తొబ్బ మగ నిల నిరినల్ల తంజుత్తిరువాగ ముఖుగుత్తానే. ఇదన్న గమనిసుత్తిద్దంతక బ్రాహ్మణరు పాచు మాడలు హోగుత్తిద్దంతక యువకనన్న తడెయుత్తారే. 'ముఖుగుత్తిరువవను హోలేయనల్లచే' ఎందు హేళుత్త రక్షణి మాడదే నిల్లుత్తారే. ఈ జాతిపద్ధతియెంబుదు హోలేయరిగే సిగబీంకాదంతక మూల సౌకాయంగఱా, అవర ప్రాణ రక్షణిగూ శూడ అడ్డియాగువ సన్నిచేశగళు హేరిపే ఎంబుదన్న ఈ కాదంబరియల్ల తిథయ్యేవే.

ರಷ್ಯನ್ ಸಾಹಿತ್ಯವನ್ನು ಸಾಮಾಜಿಕವಾಗಿ ಗಮನಿಸುವಾಗ ರಷ್ಯನ್ ಸಮಾಜವು ಸಾಮಾಜಿಕವಾಗಿ
ಮತ್ತು ಆಧಿಕವಾಗಿ ಹಿಂದುಉದ ರಾಷ್ಟ್ರವಾಗಿತ್ತು. ಆಗಿನ ಸಂಭಬಣದಲ್ಲಿ ವರ್ಗವ್ಯವಸ್ಥೆಯಿಂಬುದು
ಹೆಚ್ಚಾಗಿತ್ತು. ಆಳುವ ವರ್ಗ ಮತ್ತು ಸಾಮಾನ್ಯ ಜನರು ಎಂಬ ಎರಡು ವರ್ಗಗಳಿದ್ದವು. ಈ ಆಳುವ ವರ್ಗ
ಎಂದಾಗ ಅರಸರು, ಶ್ರೀಮಂತರು ಮತ್ತು ಪಾಡಿಗಳಾಗಿದ್ದರು. ಇನ್ನೂ ಸಾಮಾನ್ಯ ಜನರು ಎಂದಾಗ
ಬಡವರು, ಅನಙ್ತರಣ್ಣರು, ರ್ಯಾತರು ಆಗಿದ್ದರು. ಕ್ರಿ.ಶ 1881ರಲ್ಲಿ ಗುಲಾಮಿರಿಯಂದ ಜಡುಗಡೆ ಪಡೆದ
ಮೇಲೆ ರ್ಯಾತರು ಸರದಾರರ ಹೊಲಗದ್ದಿಗಳಲ್ಲಿ ದುಡಿಮೆಯನ್ನು ಮಾಡಬೇಕಾಗಿತ್ತು. ರ್ಯಾತರ ಮೇಲನ
ತೆರಿಗೆಯು ಹೆಚ್ಚಾಗಿವಾದಂತೆ ಅವರ ಜೀವನ ಸ್ಥಿತಿಯು ಕುಂರಿತಗೊಳ್ಳುತ್ತಿತ್ತು. ಇವುಗಳ ಕಾರಣದಿಂದ
ನಿರಂಕುಶ ಪ್ರಭುತ್ವ ಮತ್ತು ಜಮೀನ್‌ನಾರರ ವಿರುದ್ಧ ಹೋರಾಟ ನಡೆಸಿ ಸುಧಾರಣೆಯತ್ತ ಸಾಗಿದರು. ಇದರ
ಜೊತೆಗೆ ಯೂರೋಪಿನ ಕ್ರಾರಿಕರಣದ ಪ್ರಭಾವದಿಂದ ಅಲ್ಲಿನ ಕಾರ್ಮಿಕರು ಮಾಲೀಕರ ವಿರುದ್ಧ
ಹೋರಾಟವನ್ನು ನಡೆಸಿದರು. ಕ್ರಮೇಣ ಈ ಕ್ರಾಂತಿಯ ಪರಿಣಾಮವು ರಷ್ಯನ್ ಸಮಾಜವನ್ನು ಪ್ರವೇಶಿಸಿತು.
ಜೀತಪದ್ಧತಿಯಿಂದ ಜಡುಗಡೆ ಪಡೆದ ರ್ಯಾತರು ಹಳ್ಳಿಗಳಿಂದ ನಗರಕ್ಕೆ ವಲಸೆ ಬಂದು ಕ್ರಾರಿಕರಿಗಳಲ್ಲಿ
ದುಡಿಮೆಗೆ ತೊಡಗಿದರು. ಕಾರ್ಮಿಕರ ದುಡಿತಕ್ಕ ತಕ್ಷಂತೆ ಸರಿಯಾದ ಪಡಿ ಸಿಗದ ಕಾರಣ ಮತ್ತು
ಶೋಷಣೆಯಿಂದ ಜಡುಗಡೆ ಹೋಂದಲು ಹೋರಾಟವನ್ನು ನಡೆಸಿದರು. ರಷ್ಯನ್ ಸಮಾಜದ ಪರಿಸ್ಥಿತಿಯನ್ನು
ಗಮನಿಸುವಾಗ 'ರಷ್ಯ ಸ್ವತಂತ್ರ ರಾಷ್ಟ್ರವಾದರೂ ಬಡವರ ಮತ್ತು ಜೀತಗಾರರ ಸಂಖ್ಯೆಯೇ ನೂರಕ್ಕೆ
೨೦ರಷ್ಟಿತ್ತು. ಅಲ್ಲಿ ಜರ್ಕೆವರ್ತಿಯ ಹಾಗೂ ಸರ್ಕಾರದ ಬೆಂಬಲ ಪಡೆದಿದ್ದ ಮಾಡಿಪತಿಗಳು ಮತ್ತು
ಜಮೀನ್‌ನಾರರು ಬಡವರನ್ನು ರ್ಯಾತರನ್ನು ಸುಲಾಯುತ್ತಾರೆ. ಸಾವಿರಾರು ಎಕರೆ ಜಮೀನ್‌ನಿಂತೆ ಶ್ರೀಮಂತ
ರ್ಯಾತರ

‘జోమన దుడి: డా. శివరామ కారంత, మరు ముద్రణ 2000ల, సప్ప బుక్ హైస్ బెంగళూరు, మట సంబ్రీ 100.

ಮತ್ತು ಜೀತಗಾರರ ದುಡಿಮೆಯಂದ ಅದ್ವ್ಯಾರಿಯ ಜೀವನ ನಡೆಸುತ್ತಾರೆ. ದುಡಿಮೆಗಾರರಿಗೆ ಹೊಣ್ಣಿ ತುಂಬ ಗಂಜಯಿಲ್ಲ. ಮೈಗೆ ಬಟ್ಟೆಯಿಲ್ಲ. ಜಮಿನ್ನಾರ ಕೊಣ್ಣಿ ಉಂಟು ಕೊಡಡಿದ್ದರೆ ಏನೇನು ಇಲ್ಲ. ರ್ಯಾತನಾಗಲ ಜೀತಗಾರರಾಗಲ ಪ್ರತಿಭಟನುವಂತಿಲ್ಲ. ಮಾರು ಹೆಚ್ಚಿಗೆ ಆಡಿದರೂ ಅವರಿಗೆ ಭಡಿಯೀಟು ಕಾದಿದೆ. ಹೋಲನರು ಜ್ಯೇಶು ನಾಜ್ಯಯಾಲಯಗಳರುವುದೇ ಶ್ರೀಮಂತರ ರಕ್ಷಣೆಗಾಗಿ, ರ್ಯಾತರಿಗೆ ಕೊಡುವ ಹಿಂಸೆಯಲ್ಲ ಕ್ರಿಸ್ತೀರ್ಥದೇಶವನ್ನು ಗಾಳಿಗೆ ತೂರಿ, ಜರ್ಮನಿಗಳೂ ಭಾಗಿಯಾಗುತ್ತವೆ".⁷ ರಷ್ಯನ್ ಸಮಾಜದಲ್ಲಿ ರ್ಯಾತರೆ ಮೇಲೆ ನಡೆಯುತ್ತಿದ್ದಂತಹ ಶೋಷಣೆಯು ಹೇಗಿತ್ತು ಎಂಬುದನ್ನು ಗಮನಿಸಲಾಗುತ್ತದೆ. ರ್ಯಾತರಿಗೆ ಜೀತಪದ್ಧತಿಯಂದ ಮುಕ್ತಿಯಿದ್ದರು ಭೂಮಾಲೆಕರ ಹಿಡಿತದಿಂದ ಸ್ವಾತಂತ್ಯ ಸಿಕ್ಕಳಿಲ್ಲ. ರ್ಯಾತರು ನಿಯಂತ್ರಣಕ್ಕೆ ಒಳಪಟ್ಟಿ ದುಡಿಮೆಮಾಡುತ್ತಿದ್ದರು. ರ್ಯಾತರೆ ಬದುಕಿನ ಕ್ರಮವು ಹೇಗಿತ್ತು ಎಂಬುದನ್ನು ಗುರುತಿಸಲಾಗಿದೆ. "ನೂರಾರು ಜೀತಗಾರರು ಮೂಕ ಪ್ರಾಣಿಗಳಂತೆ ಬಾಲಸ್ವಾಯ್ಯರ ಜಮಿನಿನಲ್ಲಿ ದುಡಿಯುತ್ತಿದ್ದರು. ಜೀತಗಾರರ ದೃಷ್ಟಿಯನ್ನು ಕಂಡು ಮರುಗಿದ ಅವರು ಜೀತಗಾರಿಕೆಯನ್ನು ನಿಮೂರಣ ಮಾಡಲು ಪ್ರಯತ್ನಿಸುತ್ತಾರೆ. ಅದಕ್ಕೆ ನಾಂದಿಯಾಗಿ ಜೀತಗಾರರ ಮಕ್ಕಳಗಾಗಿ ಶಾಲೆಯೋಂದನ್ನು ತೆರೆದು ತಾವೇ ಉಪಾಧ್ಯಾಯರಾಗಿ ಬೋಧಿಸುತ್ತಾರೆ. ಬಾಲಪಾಠಗಳನ್ನು ತಾವೇ ಬರೆಯುತ್ತಾರೆ. ಅಂದಿನ ಶೈಕ್ಷಣಿಕ ವ್ಯವಸ್ಥೆಯಲ್ಲ ಸುಧಾರಣೆಗಳನ್ನು ತರಲು ಪ್ರಯತ್ನಿಸುತ್ತಾರೆ".⁸ ಮಕ್ಕಳಿಗೆ ಎಂದಿಗೂ ಶಾರೀರಿಕ ಶೈಕ್ಷಣಿಕ ವಿಧಿಸಬಾರದೆಂದು ಬಾಲಸ್ವಾಯ್ಯ ಬಲವಾಗಿ ನಂಬಿದ್ದರು. ಶೈಕ್ಷಣಿಕ ವಿಧಿಸುವುದರಿಂದ ಮಕ್ಕಳ ಮೇಲೆ ಕೆಣ್ಣ ಪರಿಣಾಮವಾಗುವುದೆಂದು ಪ್ರತಿಪಾದಿಸಿದರು.

ಬಾಲಸ್ವಾಯ್ಯರವರ "ಅನಾಂಕರೇನಿನ್" ಕಾದಂಬರಿಯಲ್ಲಿ ನಿಕೊಲಾಯ್ ಮತ್ತು ಲೆವಿನ್‌ರ ಮಾತುಕತೆಯಲ್ಲಿ ಬಂಡವಾಳಶಾಹಿಗಳು ಕಾಮಿಕರನ್ನು ಶೋಷಣೆಯನ್ನು ಮಾಡುವ ರೀತಿಯನ್ನು ತಿಳಿಯಲಾಗುತ್ತದೆ. ಇವರಿಬ್ಬರಲ್ಲಿ ರಷ್ಯನ್ ಸಮಾಜದಲ್ಲಿ ನಡೆಯುತ್ತಿದ್ದಂತಹ ವಾಸ್ತವತೆಯ ಜಿತ್ರಣವು ಕಂಡುಬರುತ್ತದೆ. "ಬಂಡವಾಳಶಾಹಿ ಕಾಮಿಕರನ್ನು ಹಿಂಡಿ ಹಿಷ್ಟೆಮಾಡುತ್ತಿವೆಯೆಂಬುದು ನಿನಗೆ ಗೊತ್ತಿದೆ. ನಮ್ಮ ಕಾಮಿಕರು ಮತ್ತು ರ್ಯಾತರು ಶ್ರಮದ ಭಾರವನ್ನೆಲ್ಲ ತಮ್ಮ ಹೆಗೆಲ ಮೇಲೆ ಹೊತ್ತಿದ್ದಾರೆ. ಅವರೆಷ್ಟು ಪ್ರಯತ್ನಿಸಿದರೂ ತಮ್ಮ ಪ್ರಾಣಿ ಜೀವನದಿಂದ ಮೇಲೇಳದಂಥ ಫ್ರಿತಿಯಲ್ಲಿದ್ದಾರೆ. ತಮ್ಮ ಫ್ರಿತಿಗತಿಗಳನ್ನು ಉತ್ತಮಪಡಿಸಿ ಕೊಳ್ಳಬಹುದಾದ, ವಿರಾಮವನ್ನು ಅನುಭವಿಸಬಹುದಾದ, ಅದರ ಫಲವಾಗಿ ಶೈಕ್ಷಣಿವನ್ನು ಪಡೆಯಬಹುದಾದ ದುಡಿಮೆಯ ಲಾಭವನ್ನೆಲ್ಲ ಬಂಡವಾಳಗಾರರು ಅವರಿಂದ ಕಸಿದುಕೊಳ್ಳುತ್ತಿದ್ದಾರೆ. ಕಾಮಿಕರು ಕಷ್ಟಪಟ್ಟಿ ದುಡಿದುದಂತೆಲ್ಲ, ವರ್ತಕರು ಮತ್ತು ಭೂಮಾಲೆಕರು ಹೆಚ್ಚಿ ಹೆಚ್ಚಿ

⁷ಆಧುನಿಕ ಯೂರೋಪ್: ಫಾಲಕ್, ೨೫೯ ಮುದ್ರಣ ೧೯೮೮, ಶ್ರೀ ಪ್ರಕಾಶನ ತಿಪಟ್ಟಿಲ್ಲ, ಮತ್ತು ಸಂಖ್ಯೆ ೨೫೮.

⁸ಬಾಲಸ್ವಾಯ್ಯ ಪ್ರಭಾವ: ದೇಂಜವರ್ಗೆಜ, ೨೫೯ ಮುದ್ರಣ ೨೦೦೨, ತಳಕಿನ ವೆಂಕಣ್ಣಯ್ಯ ಸ್ವಾರಕ ಗ್ರಂಥಮಾಲೆ ಮೈಸೂರು, ಮತ್ತು ಸಂಖ್ಯೆ ೧೮

ಶ್ರೀಮಂತರಾಗುತ್ತಿದ್ದಾರೆ. ದುಡಿಮೇಗಾರರಂತು ಹೊರೆ ಹೊರುವ ಪ್ರಾಣಿಗಳಿಂತ ಕನಿಷ್ಠವಾಗಿ ಬಾಳು ಹೊರೆಯುತ್ತಾರೆ. ಇಂದಿನ ನಮ್ಮ ಸಮಾಜದ ಪರಿಸ್ಥಿತಿಯದು. ಈ ವ್ಯವಸ್ಥೆ ಬದಲಾಗಬೇಕು".^೯ ಎಂದು ಲೆವಿನ್ ಕಡೆಗೆ ನಿಕೊಲಾಯ್ ದೃಷ್ಟಿಯನ್ನು ಜೀರುತ್ತ ತನ್ನ ಅಭಿಪ್ರಾಯವನ್ನು ವ್ಯಕ್ತಪಡಿಸುವನು. ಈ ಕಾದಂಬರಿಯಲ್ಲ ಆಧುನಿಕತೆಯ ಪ್ರಭಾವವನ್ನು ಜಿತ್ತಿಸುವುದರ ಜೊತೆಗೆ ರಘುನಾ ಸಮಾಜದ ವಾಸ್ತವತ್ಯಯನ್ನು ಸಹ ಜಂಜಿಸಿದ್ದಾರೆ. ಹಳ್ಳಿಯನ್ನು ಜಟ್ಟಿ ನಗರಕ್ಕೆ ವಲಸೆಬಂದು ವ್ಯಕ್ತಿಯು ತನ್ನ ಬದುಕನ್ನು ಕಟ್ಟಿಕೊಳ್ಳುವ ಸಂದರ್ಭದಲ್ಲಿ ತನ್ನ ಅಸ್ತಿತ್ವವನ್ನು ಕಂಡೆದುಕೊಳ್ಳುವ ಕಡೆಗೆ ನಾಗುತ್ತಾನೆ. ಅದುದರಿಂದ ಇಂತಹ ನಗರದ ಜೀವನದ ಬಗ್ಗೆ ಲೆವಿನ್ ನಿರುತ್ತಾಹಾದ ಮನೋಭಾವನೆಯನ್ನು ಪಡೆಯುವನು. ಈತನ ಮನಸ್ಸಿನಲ್ಲಿ ನಗರದ ವಾತಾವರಣವು ನಾಗರಿಕತೆಯ ಹೆಸರಿನಲ್ಲಿ ಮನುಷ್ಯನನ್ನು ಹೇಗೆ ತನ್ನ ನಿಯಂತ್ರಣಕ್ಕೆ ಒಳಪಡಿಸಿಕೊಳ್ಳುತ್ತಿದೆ ಎಂದು ಯೋಜಿಸುವನು.

ಒಟ್ಟಾರೆಯಾಗಿ ಕುವೆಂಪು, ಶಿವರಾಮ ಕಾರಂತ ಹಾಗೂ ಟಾಲ್‌ಸ್ಟಾಯ್ ಕಾದಂಬರಿಗಳೆಲ್ಲ ನಾಮಾಜಿಕ ಬದಲಾವಣೆಯ ಸ್ವರೂಪವನ್ನು ಆಧುನಿಕ ಶಿಕ್ಷಣ ಪದ್ಧತಿ ಅಥವಾ ಆಧುನಿಕತೆಯ ನೆಲೆಯಿಂದ ತೋಲನಿಕವಾಗಿ ಗುರುತಿಸಲಾಗುತ್ತದೆ. ಏಕೆಂದರೆ ಭಾರತೀಯ ಸಮಾಜಕ್ಕೆ ಹೊಸ ಪ್ರಜ್ಞೀಯನ್ನು ಶಿಕ್ಷಣವು ಬದಗಿಸಿತು. ಇದರಿಂದ ರೂಪಗೊಂಡ ಅರಿವಿನಿಂದ ಮೌಳ್ಳೆಗಳನ್ನು ಪ್ರಶ್ನಿಸುವ ಮನಸ್ಥಿತಿಗಳು ಹೆಚ್ಚಾದವು. ಇವರ ಕಾದಂಬರಿಗಳಲ್ಲ ವಾಸ್ತವತೆಯ ಅಂಶಗಳನ್ನು ಗುರುತಿಸಲಾಗುತ್ತದೆ. ನವೋದಯದ ಸಂದರ್ಭದಲ್ಲಿ ಸಮಾಜದಲ್ಲ ಇದ್ದಂತಹ ಸಮಸ್ಯೆಗಳನ್ನು ಆಯಾ ಪ್ರಾದೇಶಿಕತೆಗೆ ಅನುಗುಣವಾಗಿ ಈ ಕಾದಂಬರಿಕಾರರು ಅವರ ಬರವಣಿಗೆಯ ಶ್ರೇಣಿ, ಪಾತ್ರ, ಸನ್ನಿವೇಶ, ಘಟನೆಗಳ ಹಿನ್ನಲೆಯಲ್ಲಿ ಹೇಗೆ ರೂಪಿದರು ಎಂಬುದಾಗಿ ತಿಳಿಯಲಾಗುತ್ತದೆ. ತಳಸಮುದಾಯದ ಜನರು ಅನುಭವಿಸಿವ ಬಾಹ್ಯ ಮತ್ತು ಆಂತರಿಕ ಸಮಸ್ಯೆಗಳು ಹಾಗೂ ನಿರಂಕುಶ ಪ್ರಭುತ್ವ, ಜಮೀನ್‌ನಾರಿ ಪದ್ಧತಿ, ವರ್ಗವ್ಯವಸ್ಥೆ ಹೇಗೆ ವ್ಯಕ್ತವಾಗಿದೆ ಎಂದು ನಮಗೆ ತಿಳಿಯಲು ಸಹಕಾರಿಯಾಗುವುದು ತೋಲನಿಕ ಅಧ್ಯಯನದಿಂದ ಮಾತ್ರ. ನಾಮಾಜಿಕ ಸಮಸ್ಯೆಯು ಒಂದು ಅಗಿದ್ದರೂ ಕಾದಂಬರಿಕಾರರು ಹೇಳುವುದರಲ್ಲಿ ಇನ್ನುತ್ತೀಯರುತ್ತದೆ. ಇಂತಹ ಇನ್ನು ಅಂಶಗಳನ್ನು ಗುರುತಿಸಲು ನಾಧ್ಯವಾಗುವುದು ಈ ತೋಲನಿಕ ಅಧ್ಯಯನದಿಂದ. ಆದುದರಿಂದ ನವೋದಯದ ಸಂದರ್ಭದಲ್ಲಿ ಕನ್ನಡ ಹಾಗೂ ರಷ್ಯನ್ ಕಾದಂಬರಿಗಳು ನಾಮಾಜಿಕ ಬದಲಾವಣೆಗೆ ನೀಡಿದ ಕೊಡುಗೆಯನ್ನು ಕುವೆಂಪು ಮತ್ತು ಶಿವರಾಮ ಕಾರಂತ, ಟಾಲ್‌ಸ್ಟಾಯ್ ಕಾದಂಬರಿಗಳ ಹಿನ್ನಲೆಯಲ್ಲಿ ಗ್ರಹಿಸಲಾಗಿದೆ.

⁹ಅನ್ನಾಕರೇನಿನ: ಅನು: ದೇ.ಜವರೀಗೌಡ, ಇನ್ನೇ ಮುದ್ರಣ ೨೦೦೯, ಸಿ.ವಿ.ಜಿ ಪಟ್ಟಿಕೆಷನ್ ಬೆಂಗಳೂರು, ಮಟ ಸಂಖ್ಯೆ ೧೧೮.

ಪರಾಮರ್ಶನ ಗ್ರಂಥಗಳು:

1. .ನಾಗಣ್ಯ,ದಿ. – ನಾಹಿತ್ಯ ನೋಟ:, 1ನೇ ಮುದ್ರಣ 2005, ತಗಲವಾಡಿ ಪ್ರಕಾಶನ ಮೈಸೂರು.
2. ಕುವೆಂಪು, – ಕಾನೂರು ಹೆಗ್ಡೆಡತಿ: 13ನೇ ಮುದ್ರಣ 2004, ಉದಯರವಿ ಪ್ರಕಾಶನ ಮೈಸೂರು.
3. ಡಾ.ಶೀವರಾಮ ಕಾರಂತ,-ಚೋಮನ ದುಡಿ:ಮರು ಮುದ್ರಣ 2008, ಸಪ್ನೆ ಬುಕ್ ಹೌಸ್ ಬೆಂಗಳೂರು.
4. ಘಾಲಾಕ್ಕು,- ಆಧುನಿಕ ಯೂರೋಪ್: 2ನೇ ಮುದ್ರಣ 1986, ಶಶಿ ಪ್ರಕಾಶನ ತಿಪಣಿ.
5. ದೇ.ಜವರೀಗೌಡ – ಬಾಲೋನ್ಯಾಯ್ ಪ್ರಭಾವಣ: 1ನೇ ಮುದ್ರಣ 2007, ತಖುಕಿನ ವೆಂಕಟ್ಯಾಯ್ ಸಾರ್ಕ ಗ್ರಂಥಮಾಲೆ ಮೈಸೂರು.
- 6.ದೇ.ಜವರೀಗೌಡ- ಅನ್ವಯಕರೇಸಿನ: ಅನು:, 2ನೇ ಮುದ್ರಣ 2006, ಸಿ.ವಿ.ಜಿ ಪೆಜ್‌ಕೇಂಡ್‌ನ್ ಬೆಂಗಳೂರು.